



SINDHI HIGH SCHOOL, HEBBAL
PERIODIC TEST - II (2023-24)
SUBJECT - L2-Kannada



Class: 5

Marks: 30

Date: 21/12/2023

Reading Time: 8:20 to 8:30 am

Number of printed sides: 3

Writing Time: 8:30 to 09:30 am

ಸೂಚನೆಗಳು :-

ಪ್ರಶ್ನೆಪತ್ರಿಕೆಯಲ್ಲಿ ಒಟ್ಟು 7 ಮುಖ್ಯಪ್ರಶ್ನೆಗಳು ಇರುತ್ತವೆ

ಪ್ರತಿಯೊಂದು ಪ್ರಶ್ನೆಗಳ ಸೂಚನೆಗಳನ್ನು ಸರಿಯಾಗಿ ಓದಿಕೊಂಡು ಉತ್ತರಿಸಿ.

ಪ್ರಶ್ನೆ ಮತ್ತು ಉಪಪ್ರಶ್ನೆಗಳ ಸಂಖ್ಯೆಯನ್ನು ತಪ್ಪಿಲ್ಲದಂತೆ ಬರೆಯಿರಿ .

I. ಕೊಟ್ಟಿರುವ ಗದ್ಯಭಾಗವನ್ನು ಓದಿಕೊಂಡು ಸರಿಯಾದ ಉತ್ತರ ಆರಿಸಿ ಬರೆಯಿರಿ :-

1X5=5

ಕನ್ನಡ ನಾಡಿನ ಜೀವನದಿ ಕಾವೇರಿ, ಕರ್ನಾಟಕದ ದಕ್ಷಿಣ ಭಾರತದಲ್ಲಿ ಹರಿಯುವ ಮುಖ್ಯ ನದಿ . ಇದು ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ಸಾಲಿನ ತಲಕಾವೇರಿಯಲ್ಲಿ ಹುಟ್ಟುತ್ತದೆ . ಅಲ್ಲಿಂದ ಸ್ವಲ್ಪ ದೂರ ನೆಲದೊಳಗೆ ಹರಿಯುತ್ತದೆ. ಅನಂತರ ಭಾಗಮಂಡಲದಲ್ಲಿ ಕಾವೇರಿಗೆ ಕನ್ನಿಕೆ - ಜ್ಯೋತಿ ಎಂಬ ಎರಡು ನದಿಗಳು ಸೇರುತ್ತವೆ . ಈ ಸ್ಥಳಕ್ಕೆ 'ತ್ರಿವೇಣಿ ಸಂಗಮ' ಎನ್ನುತ್ತಾರೆ . ಕಾವೇರಿ ನದಿಯನ್ನು ಕೊಡಗಿನ ಕಾವೇರಿ ಎಂದು ಕರೆಯುತ್ತಾರೆ . ಕಾವೇರಿ ನದಿಗೆ ಅಡ್ಡಲಾಗಿ ಅನೇಕ ಅಣೆಕಟ್ಟುಗಳನ್ನು ಕಟ್ಟಲಾಗಿದೆ . ಇವುಗಳಿಗೆ ಕಾಲುವೆಗಳನ್ನು ನಿರ್ಮಿಸಿ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗಿದೆ . ಇದರಿಂದ ರೈತರು ವ್ಯವಸಾಯ , ಮೀನು ಸಾಕಾಣಿಕೆ , ಪಶು ಪಾಲನೆ ಮಾಡಲು ಅನುಕೂಲವಾಗಿದೆ.

ಕಾವೇರಿಯ ಅಣೆಕಟ್ಟುಗಳಲ್ಲಿ ಕೃಷ್ಣರಾಜಸಾಗರ ಮೊದಲನೆಯದು ಮತ್ತು ದೊಡ್ಡದು . ಇದನ್ನು ಮಂಡ್ಯ ಜಿಲ್ಲೆಯ ಕನ್ನಂಬಾಡಿ ಎಂಬ ಊರಿನ ಬಳಿ ನಿರ್ಮಿಸಲಾಗಿದೆ ಇದು ಕೆ. ಆರ್. ಎಸ್. ಅಣೆಕಟ್ಟು ಎಂದೇ ಪ್ರಸಿದ್ಧಿ ಪಡೆದಿದೆ . ಇದನ್ನು ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಲಾಯಿತು . ಇದರ ನಿರ್ಮಾಣಕ್ಕೆ ಕಾರಣಕರ್ತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಇಡಲಾಗಿದೆ.

ಪ್ರಶ್ನೆಗಳು :-

1. ಕಾವೇರಿ ನದಿಗೆ ತ್ರಿವೇಣಿ ಸಂಗಮದಲ್ಲಿ ಸೇರುವ ನದಿಗಳು _____ .

A. ಗಂಗಾ -ಜ್ಯೋತಿ B. ಕನ್ನಿಕೆ- ಜ್ಯೋತಿ C. ತುಂಗಾ -ಕನ್ನಿಕೆ D. ಕನ್ನಿಕೆ -.ಗಂಗಾ

2. ಕಾವೇರಿ ನದಿಯನ್ನು ಹೀಗೆಂದು ಕರೆಯುವರು _____ .

A. ಕೊಡಗಿನ ಕಾವೇರಿ B. ತಲಕಾವೇರಿ C. ಪಶ್ಚಿಮ ವಾಹಿನಿ D. ಬಲಮುರಿ

3.ಕಾವೇರಿ ನದಿಯು ಹುಟ್ಟುವುದು ಈ ಜಿಲ್ಲೆಯಲ್ಲಿ _____ .

A. ಧಾರವಾಡ B. ಮೈಸೂರು C. ಕೊಡಗು D. ಮಂಡ್ಯ

4.ಕಾವೇರಿ ನದಿಗೆ ಅಣೆಕಟ್ಟನ್ನು ಈ ಊರಿನ ಬಳಿ ನಿರ್ಮಿಸಲಾಗಿದೆ _____ .

A. ಮದ್ದೂರು B. ಶ್ರೀರಂಗಪಟ್ಟಣ C. ಕನ್ನಂಬಾಡಿ D. ಚನ್ನಪಟ್ಟಣ

5.ಕಾವೇರಿ ನದಿಗೆ ಕಟ್ಟಿರುವ ಅಣೆಕಟ್ಟಿಗೆ ಇಟ್ಟಿರುವ ರಾಜನ ಹೆಸರು _____

A.ನಾಲ್ವಡಿ ಕೃಷ್ಣರಾಜ ಒಡೆಯರ್ B. ಮುಮ್ಮಡಿ ಕೃಷ್ಣರಾಜ ಒಡೆಯರ್

C. ಜಯಚಾಮರಾಜೇಂದ್ರ ಒಡೆಯರ್ D. ಕೃಷ್ಣರಾಜೇಂದ್ರ ಒಡೆಯರ್

II.ಸೂಚನೆಯಂತೆ ಬರೆಯಿರಿ :-

1x8=8

1. 'ಸಿರಿ' ಪದದ ಸಮಾನಾರ್ಥಕ ಪದ

A. ನದಿ B. ಸಂಪತ್ತು C. ಬಂಗಾರ D. ಕಬ್ಬಿಣ

2.'ಒಡೆಯ' ಪದದ ವಿರುದ್ಧ ಪದ

A. ನಾಯಕ B. ಸೇವಕ C.ಯಜಮಾನಿ D. ಅಮ್ಮ

3.'ಪುರುಷ' ಪದದ ಸ್ತ್ರೀಲಿಂಗ ರೂಪ

A. ಅಜ್ಜಿ B. ಅಕ್ಕ C.ತಾಯಿ D. ಮಹಿಳೆ

4 'ಕಷ್ಟ' ಪದದ ಜೋಡಿಪದ

A.ಮುತ್ತ B. ಜಂಗುಳಿ C. ಕೋಟಲೆ D, ಸಂಕಟ

5. 'ಹುಟ್ಟು ಹಾಕು' ಈ ನುಡಿಗಟ್ಟಿನ ಅರ್ಥ

A. ಪ್ರಾರಂಭಿಸು B. ಉದ್ದೇಶ C. ರೊಚ್ಚಿಗೆಗಳು D. ದಂಗಾಗು

6.'ಮತ್ತೆ+ ಒಂದು' ಈ ಪದವನ್ನು ಕೂಡಿಸಿ ಬರೆದಾಗ

A.ಮತ್ತೊಂದು B. ಮತ್ತೆಂದು C.ಮತ್ತು ಒಂದು D. ಮತ್ತು ಎಂದು

7 'ಮಹೇಶನು' ಹಾಡನ್ನು ಹಾಡಿದನು. ಈ ವಾಕ್ಯದಲ್ಲಿನ ಕಾಲ ಪ್ರಯೋಗವನ್ನು ಗುರುತಿಸಿ

A.ಭವಿಷ್ಯತ್ಕಾಲ B. ಭೂತಕಾಲ C. ಮಳೆಗಾಲ D. ವರ್ತಮಾನ ಕಾಲ

8. 'ಶಾಲೆಗಳನ್ನು' ಈ ಪದವನ್ನು ಬಿಡಿಸಿ ಬರೆದಾಗ

A. ಶಾಲೆಗಳು+ ಅನ್ನು B.ಶಾಲೆಗಳ+ ಯನ್ನು C.ಶಾಲೆಗಳ+ ಅನ್ನು D. ಶಾಲೆ+ಅನ್ನು

III. ನಿಮ್ಮ ಮನೆಯಲ್ಲಿ ಪೂಜೆ ಇರುವುದರಿಂದ ಎರಡು ದಿನ ರಜೆ ಬೇಕೆಂದು ಕೋರುತ್ತಾ ತರಗತಿಯ ಶಿಕ್ಷಕ/ ಶಿಕ್ಷಕಿಗೊಂದು ರಜಾಪತ್ರ ಬರೆಯಿರಿ :- $4 \times 1 = 4$

IV. ಚಿತ್ರ ನೋಡಿ ನಿಮ್ಮ ಅನಿಸಿಕೆಯನ್ನು ಐದಾರು ವಾಕ್ಯಗಳಲ್ಲಿ ಬರೆಯಿರಿ :- $4 \times 1 = 4$



V. ಒಂದು ವಾಕ್ಯದಲ್ಲಿ ಉತ್ತರಿಸಿ:-

$1 \times 2 = 2$

1. ಹೈದರಾಬಾದ್ ಪ್ರಾಂತ್ಯ ಭಾರತದಲ್ಲಿ ಯಾವಾಗ ವಿಲೀನವಾಯಿತು?
2. ಕವಿ ಅಮ್ಮನನ್ನು ಏನೆಂದು ಕರೆದಿದ್ದಾರೆ?

VI. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ :-

$2 \times 2 = 4$

1. ಕಲ್ಯಾಣಮ್ಮನವರ ಜೀವನದಲ್ಲಿ ಒಂದು ಎರಗಿದ ಕಷ್ಟಗಳಾವುವು ?
2. ತಾಯಿ ಪ್ರೀತಿಯಿಂದ ಲಾಲಿ ಹಾಡುವ ಬಗೆ ಹೇಗೆ ?

VII. ಕೊಟ್ಟಿರುವ ಪ್ರಶ್ನೆಗಳಲ್ಲಿ ಯಾವುದಾದರೂ ಒಂದು ಪ್ರಶ್ನೆಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ :- $3 \times 1 = 3$

1. ಧ್ವಜ ವೇರಿಸಲು ಬಂದ ಸೀತಮ್ಮನ ರೂಪವನ್ನು ವರ್ಣಿಸಿರಿ .

ಅಥವಾ

ಮಗುವಿಗೆ ಮೊದಲ ಪಾಠಶಾಲೆ ಯಾವುದು ? ತಾಯಿ ತನ್ನ ಮಗುವನ್ನು ಏನೆಂದು ಹರಸುತ್ತಾಳೆ ?
